

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ತಿರುಮಂಗೈಯಾಱ್ವಾರ್ ಅರುಳಿಚ್ಚೆಯ್
|| ಪೆರುಂ ಪುಱಕ್ಕಡಲೈ ||

This document has been prepared by*

Sunder Kidambi

with the blessings of

ಶ್ರೀ ರಂಗರಾಮಾನುಜ ಮಹಾದೇಶಿಕೇ

His Holiness *śrīmad āṇḍavan* of *śrīraṅgam*

*This was typeset using skt, L^AT_EX, Itrans, and the Baraha font.

ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

॥ ಪೆರುಂ ಪುಱಕ್ಕಡಲೈ ॥

ತಿರುಕ್ಕಣ್ಣಮಂಗೈ

‡ಪೆರುಂ ಪುಱ ಕ್ಕಡಲೈ ಅಡಲ್ ಏಱ್ಱಿನೈ *
ಪ್ಪೆಣ್ಣೈ ಯಾಣೈ * ಎಣ್ಣಿಲ್ ಮುನಿವರ್ಕ್ಕರುಳ್
ತರುಂ ತವತ್ತೈ ಮುತ್ತಿರ್ ತಿರಳ್ ಕೋವೈಯೈ *
ಪ್ಪತ್ತರ್ ಆವಿಯೈ ನಿತ್ತಿಲ ತ್ತೊತ್ತಿನೈ *
ಅರುಮ್ಬಿನೈ ಅಲರೈ ಅಡಿಯೇ ಮನ -
ತ್ತಾಶೈಯೈ * ಅಮುದಂ ಪೊದಿಯಿರ್ ಶುವೈ *
ಕರುಮ್ಬಿನೈ ಕ್ಕನಿಯೈ ಚ್ಚೆನ್ನು ನಾಡಿ *
ಕ್ಕಣ್ಣ ಮಂಗೈಯುಳ್ ಕಂಡು ಕೊಂಡೇನೇ (೧೦)

ಮೆಯಾರ್ ನಲ ತ್ತವತ್ತೈ ತ್ತಿವತ್ತೈ ತ್ತರುಂ *
ಮೆಯೈ ಪ್ಪೊಯಿನೈ ಕ್ಕೈಯಿಲ್ ಓರ್ ಶಂಗುಡೈ *
ಮೈರ್ ನಿಱ ಕ್ಕಡಲೈ ಕ್ಕಡಲ್ ವಣ್ಣನೈ *
ಮಾಲೈ ಆಲಿಲೈ ಪ್ಪಳ್ಳಿ ಕೊಳ್ ಮಾಯನೈ *
ನೆನ್ನಲೈ ಪ್ಪಗಲೈ ಇಱ್ಱೈ ನಾಳಿನೈ *
ನಾಳೈಯಾಯ್ ವರುಂ ತಿಂಗಳೈ ಆಂಡಿನೈ *
ಕನ್ನಲೈ ಕ್ಕರುಮ್ಬಿನಿಡೈ ತ್ತೇಱಲೈ *
ಕ್ಕಣ್ಣ ಮಂಗೈಯುಳ್ ಕಂಡು ಕೊಂಡೇನೇ (೨)

ಎಂಗಳುಕ್ಕರುಳ್ ಶೆಯಿನ್ಱ ಈಶನೈ *
ವಾಶವಾರ್ ಕುಱಲಾಳ್ ಮಲೈ ಮಂಗೈ ತರ್

Attention: Please note that the letters ಱ and ಱ denote μ and η respectively, in Tamil. Also note that ಱ್ಱ sounds almost like ಱ್ರ , ಱ್ಱೈ like ಱ್ರೈ , and so on. The consonant-cluster ನ್ಱ is pronounced somewhere between ನ್ರ and ನ್ರ್ಱ . It is, however, colloquially acceptable to pronounce the clusters ಱ್ಱ and ನ್ಱ್ಱ as ತ್ರ and ನ್ರ್ಱ, respectively.

ಪಂಗನೈ * ಪ್ಪಂಗಿಲ್ ವೈತ್ತುಗಂದಾನ್ ತನ್ನೈ *
 ಪ್ಪಾನೈಯೈ ಪ್ಪನಿ ಮಾ ಮದಿಯಂ ತವಳ್ *
 ಮಂಗುಲೈ ಚ್ಚುಡರೈ ವಡ ಮಾಮಲೈ
 ಉಚ್ಚಿಯೈ * ನಚ್ಚಿ ನಾಂ ವಣಂಗಪ್ಪಡುಂ
 ಕಂಗುಲೈ * ಪಗಲೈ ಚ್ಚೆನ್ನುನಾಡಿ *
 ಕ್ಕಣ್ಣ ಮಂಗೈಯುಳ್ ಕಂಡು ಕೊಂಡೇನೇ (೩)

ಪೇಯ್ ಮುಲೈ ತ್ತಲೈ ನಂಜುಂಡ ಪಿಳ್ಳೆಯೈ *
 ತ್ತೆಳ್ಳಿಯಾರ್ ವಣಂಗಪ್ಪಡುಂ ತೇವನೈ *
 ಮಾಯನೈ ಮದಿಳ್ ಕೋವಲ್ ಇಡೈಗಱಿ
 ಮೈಂದನೈ * ಅನ್ನಿ ಅಂದಣರ್ ಶಿಂದೈಯುಳ್
 ಈಶನೈ * ಇಲಂಗುಂ ಶುಡರ್ ಚ್ಚೋದಿಯೈ *
 ಎಂದೈಯೈ ಎನಕ್ಕೆಯ್ಪ್ಪಿನಿಲ್ ವೈಪ್ಪಿನೈ *
 ಕಾಶಿನೈ ಮಣಿಯೈ ಚ್ಚೆನ್ನು ನಾಡಿ *
 ಕ್ಕಣ್ಣ ಮಂಗೈಯುಳ್ ಕಂಡು ಕೊಂಡೇನೇ (೪)

ಏಱ್ಪಿನೈ ಇಮಯತ್ತುಳ್ ಎಂ ಈಶನೈ *
 ಇಮೈಯೈ ಮಱುಮೈಕ್ಕು ಮರುಂದಿನೈ *
 ಆಱ್ಪಲೈ ಅಂಡತ್ತಪ್ಪುಱತ್ತುಯ್ ತ್ತಿಡುಂ
 ಐಯನೈ * ಕೈಯಿಲ್ ಆಱಿ ಒನ್ನೇಂದಿಯ
 ಕೂಱ್ಪಿನೈ * ಕುರು ಮಾ ಮಣಿ ಕ್ಕುನ್ನಿನೈ *
 ನಿನ್ನವೂರ್ ನಿನ್ನ ನಿತ್ತಿಲ ತ್ತೊತ್ತಿನೈ *
 ಕಾಱ್ಪಿನೈ ಪ್ಪುನಲೈ ಚ್ಚೆನ್ನು ನಾಡಿ *
 ಕ್ಕಣ್ಣ ಮಂಗೈಯುಳ್ ಕಂಡು ಕೊಂಡೇನೇ (೫)

ತುಪ್ಪನೈ ತ್ತುರಂಗಂ ಪಡ ಚ್ಚೇಱಿಯ
 ತೋನ್ವಲೈ * ಚ್ಚುಡರ್ ವಾನ್ ಕಲನ್ ಪೆಯ್ದೋರ್
 ಶೆಪ್ಪಿನೈ * ತಿರುಮಂಗೈ ಮಣಾಳನೈ *
 ತ್ತೇವನೈ ತ್ತಿಗಱುಂ ಪವಳತ್ತೊಳಿ
 ಒಪ್ಪನೈ * ಉಲಗೇಱಿನೈ ಊಱಿಯೈ *
 ಆಱಿಯೇಂದಿಯ ಕೈಯನೈ ಅಂದಣರ್

ಕಱ್ಪಿನ್ನೈ * ಕಱುನೀರ್ ಮಲರುಂ ವಯಲ್ *
ಕಣ್ಣ ಮಂಗೈಯುಳ್ ಕಂಡು ಕೊಂಡೇನೇ (೬)

ತಿರುತ್ತನೈ ತ್ತಿಶೈ ನಾನುರ್ಗ್ ತಂದೈಯೈ *
ತ್ತೇವದೇವನೈ ಮೂವರಿಲ್ ಮುನ್ನಿಯ
ವಿರುತ್ತನೈ * ವಿಳಂಗುಂ ಶುಡರ್ ಚ್ಚೋದಿಯೈ *
ವಿಣ್ಣೈ ಮಣ್ಣಿನೈ ಕ್ಕಣ್ಣು ದಲ್ ಕೂಡಿಯ
ಅರುತ್ತನೈ * ಅರಿಯೈ ಪ್ಪರಿ ಕೀಱಿಯ
ಅಪ್ಪನೈ * ಅಪ್ಪಿಲಾರ್ ಅಱಿಲಾಯ್ ನಿನ್ಱ
ಕರುತ್ತನೈ * ಕಳಿ ವಂಡಱೈಯುಂ ಪೊಱಿಲ್ *
ಕಣ್ಣ ಮಂಗೈಯುಳ್ ಕಂಡು ಕೊಂಡೇನೇ (೭)

ವೆಂಜಿನ ಕ್ಕಳಿಱ್ಪೈ ವಿಳಂಗಾಯ್ ವಿಱಿ *
ಕ್ಕನ್ನು ವೀಶಿಯ ಈಶನೈ * ಪೇಯ್ಮಗಳ್
ತುಂಜ ನಂಜು ಶುವೈತ್ತುಂಡ ತೋನ್ಱಲೈ *
ತ್ತೋನ್ಱಲ್ ವಾಳ್ ಅರಕ್ಕರ್ ಕೆಡ ತ್ತೋನ್ಱಿಯ
ನಂಜಿನೈ * ಅಮುದತ್ತಿನೈ ನಾದನೈ *
ನಚ್ಚುವಾರ್ ಉಚ್ಚಿವೇಲ್ ನಿಱ್ಕುಂ ನಮ್ಬಿಯೈ *
ಕಂಜನೈ ತ್ತುಂಜ ವಂಜಿತ್ತ ವಂಜನೈ *
ಕ್ಕಣ್ಣ ಮಂಗೈಯುಳ್ ಕಂಡು ಕೊಂಡೇನೇ (೮)

ಪಣ್ಣಿನೈ ಪ್ಪಣ್ಣಿಲ್ ನಿನ್ಱದೋರ್ ಪಾನೈಯೈ *
ಪ್ಪಾಲುಳ್ ನೆಯ್ಯಿನೈ ಮಾಲ್ ಉರುವಾಯ್ ನಿನ್ಱ
ವಿಣ್ಣಿನೈ * ವಿಳಂಗುಂ ಶುಡರ್ ಚ್ಚೋದಿಯೈ *
ವೇಳ್ಳಿಯೈ ವಿಳಕ್ಕಿ ಒಳಿ ತನ್ನೈ *
ಮಣ್ಣಿನೈ ಮಲೈಯೈ ಅಲೈ ನೀರಿನೈ *
ಮಾಲೈ ಮಾ ಮದಿಯೈ ಮಱೈಯೋರ್ ತಂಗಳ್
ಕಣ್ಣಿನೈ * ಕಣ್ಣಳ್ ಆರಳವುಂ ನಿನ್ಱು *
ಕಣ್ಣ ಮಂಗೈಯುಳ್ ಕಂಡು ಕೊಂಡೇನೇ (೯)

‡ಕಣ್ಣಮಂಗೈಯುಳ್ ಕಂಡು ಕೊಂಡೇಱ್ ಎನ್ನು *
 ಕಾದಲಾಲ್ ಕಲಿಗನ್ನಿ ಉರೈಶೆಯ್ *
 ವಣ್ಣ ಒಣ್ ತಮಿಱ್ ಒನ್ನದೋಡೊನ್ನಿವೈ *
 ವಲ್ಲರಾಯ್ ಉರೈಪ್ಪಾರ್ ಮದಿಯಂ ತವಱ್ *
 ವಿಣ್ಣಿಲ್ ವಿಣ್ಣ ವರಾಯ್ ಮಗಿಱ್ ವೆಯ್ದವರ್ *
 ಮೆಯ್ ಮೈಶೊಲ್ಲಿಲ್ ವೆಣ್ ಶಂಗಂ ಒನ್ನೇಂದಿಯ
 ಕಣ್ಣ ! * ನಿಱ್ ತನಕ್ಕುಂ ಕುಱಿಪ್ಪಾಗಿಲ್
 ಕಱ್ಕಿಲಾಂ * ಕವಿಯಿಱ್ ಪೊರುಳ್ ತಾನೇ (೧೦)

|| ತಿರಮಂಗೈಯಾಱ್ವಾರ್ ತಿರುವಡಿಗಳೇ ಶರಣಂ ||